

ಆರ್‌ಬಿಐ/2007-08/320

ಡಿಬಿಓಡಿ.ನಂ.ಬಿಸಿ. 83/21.06.001/2007-08

ಮೇ 14, 2008

ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಎಲ್ಲ ವಾಣಿಜ್ಯ ಬ್ಯಾಂಕುಗಳು

(ಸ್ಥಳೀಯ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಹೊರತುಪಡಿಸಿ)

ಮಾನ್ಯರೆ,

ವಾಸಯೋಗ್ಯ ಆಸ್ತಿಯಿಂದ ಗಳಿಸಿದ ಹಕ್ಕು ಸಾಧನೆ- ಸಂಭಾವ್ಯ ನಷ್ಟದ ಹೊರೆಯ ಮಿತಿಯಲ್ಲಿ ಬದಲಾವಣೆ

ಬಂಡವಾಳ ಸಮರ್ಪಕತೆ ಹೊಸ ರೂಪ-ರೇಷೆಗಳ ಅನುಷ್ಠಾನಕ್ಕೆ ಮಾರ್ಗಸೂಚಿಗಳ ಬಗ್ಗೆ ಪತ್ರ ದಿನಾಂಕ ಎಪ್ರಿಲ್ 27, 2007ರ ನಮ್ಮ ಸುತ್ತೋಲೆ ಡಿಬಿಓಡಿ.ಸಂ. ಬಿಪಿ.ಬಿಸಿ. 90/20.06.001/2006-07ರ ಪ್ಯಾರ 5.10 ಮತ್ತು ಬಂಡವಾಳ ಸಮರ್ಪಕತೆ ಬಗ್ಗೆ ವಿವೇಚನಾಯುತ ಮಾನದಂಡಗಳ ನೀಡಲಾದ ಪತ್ರ ಸಂ. ಡಿ.ಬಿ.ಓ.ಡಿ.ಬಿಪಿ.ಬಿಸಿ/4/21.01.002/2007-08ರ ದಿನಾಂಕ ಜುಲೈ 2, 2007 ಮೂಲಕ ನೀಡಲಾದ ವಾಸಯೋಗ್ಯ ಆಸ್ತಿಯಿಂದ ಗಳಿಸಿದ ಹಕ್ಕು ಸಾಧನೆಯ ಸಂಭಾವ್ಯ ನಷ್ಟದ ಹೊರೆಯ ಬಗ್ಗೆ ನೀಡಲಾದ ಪ್ರಧಾನ ಸುತ್ತೋಲೆಯ ಅನುಬಂಧ 8ರ ವಿಷಯ ಸಂಖ್ಯೆ [ಎ(III)(13&14)]ಯನ್ನೂ ದಯವಿಟ್ಟು ನೋಡಿ.

2. ಇದಕ್ಕೆ ಸಂಬಂಧಪಟ್ಟಂತೆ, 2008-09ರ ವಾರ್ಷಿಕ ನೀತಿ ವರದಿಯ 169ನೆ ಪ್ಯಾರಾಕ್ಕೆ (ಪ್ಯಾರಾದ ಪ್ರತಿಯನ್ನು ಲಗತ್ತಿಸಲಾಗಿದೆ) ನಿಮ್ಮ ಗಮನವನ್ನು ಸೆಳೆಯಲಾಗಿದೆ. ಅದರಲ್ಲಿ ಉಲ್ಲೇಖಿಸಿರುವಂತೆ ಬಾಸೆಲ್ I ಮತ್ತು ಬಾಸೆಲ್ II ಚೌಕಟ್ಟಿನ ಮಾರ್ಗಸೂಚಿಯಲ್ಲಿ ಈ ಕೆಳಗಿನ ಬದಲಾವಣೆಯನ್ನು ಮಾಡಲಾಗಿದೆ:

ಸಾಲ ಮೌಲ್ಯ ಅನುಪಾತ	ಮಂಜೂರಾದ ಸಾಲದ ಮೊತ್ತ	ಸಂಭಾವ್ಯ ನಷ್ಟದ ಹೊರೆ
ಸಾಲ ಮೌಲ್ಯ ಅನುಪಾತ = ಅಥವಾ < 75%	ರೂ. 30 ಲಕ್ಷದ ವರೆಗೆ	50%
ಸಾಲ ಮೌಲ್ಯ ಅನುಪಾತ = ಅಥವಾ < 75%	ರೂ. 30ಲಕ್ಷಕ್ಕೂ ಮಿಕ್ಕಿ	75%
ಸಾಲ ಮೌಲ್ಯ ಅನುಪಾತ > 75%	ಮೊತ್ತದ ಮಿತಿಯಿಲ್ಲ	100% (ಬದಲಾವಣೆ ಇರುವುದಿಲ್ಲ)

ಮೇಲೆ ತಿಳಿಸಿದ ಬದಲಾವಣೆಗಳು ಬಾಸೆಲ್ I ಮತ್ತು ಬಾಸೆಲ್ II ಚೌಕಟ್ಟಿನಲ್ಲಿ ಬರುವ ಬ್ಯಾಂಕುಗಳಿಗೆ ಅನ್ವಯಿಸುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ. ಇದರಂತೆ, ಬಾಸೆಲ್ I

ಚೌಕಟ್ಟಿನಲ್ಲಿ ಬರುವ ಬ್ಯಾಂಕುಗಳು ಸಂಭಾವ್ಯ ನಷ್ಟದ ಹೊರೆಯನ್ನು ನಮ್ಮ ಸುತ್ತೋಲೆಯ ಪ್ಯಾರಾ 5.10.1ರಲ್ಲಿ ತಿಳಿಸಿರುವಂತೆ ಸಾಲ-ಮೌಲ್ಯ ಅನುಪಾತದ ಆಧಾರದಲ್ಲಿ ಮಾಡಬೇಕಾಗುತ್ತದೆ.

ತಮ್ಮ ವಿಶ್ವಾಸಿ

(ಪ್ರಶಾಂತ್ ಸರಣ್)

ಮುಖ್ಯ ಮಹಾ ವ್ಯವಸ್ಥಾಪಕರು- ಪ್ರಭಾರಿ

ಅನುಬಂಧ

ವಾರ್ಷಿಕ ನೀತಿ ವರದಿ 2008-09ರ ಪ್ಯಾರಾ 169

(ಡಿ) ವಸತಿ ವಿವೇಚನಾ ಮಾನದಂಡಗಳು

169. ಇತ್ತೀಚಿನ ಬೆಳವಣಿಗೆಗಳನ್ನು ಅವಲೋಕಿಸಿದಾಗ, ವಸತಿ ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿದಂತೆ; ಬಂಡವಾಳ ಸಮರ್ಪಕತೆಯ ಉದ್ದೇಶಕ್ಕಾಗಿ ಸಂಭಾವ್ಯ ನಷ್ಟದ ಹೊರೆಯನ್ನು ಅನ್ವಯಿಸುವ ಸಲುವಾಗಿ ವಸತಿ ಬ್ಯಾಂಕ್ ಸಾಲ ಮಿತಿಯನ್ನು ರೂ. 20ಲಕ್ಷದಿಂದ ರೂ. 30ಲಕ್ಷಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಅದರಂತೆ, ಸಾಲಗಳು 50% ಸಂಭಾವ್ಯ ನಷ್ಟದ ಹೊರೆಯನ್ನು ಹೊಂದಿರುತ್ತವೆ.